

ಬೇಂದ್ರೆ-ಕುವೆಂಪು ಕಾವ್ಯದಲ್ಲಿ ವೈಚಾರಿಕತೆ

ಪವಿತ್ರ ಎ.ವಿ.

ಅತಿಥಿ ಉಪನ್ಯಾಸಕರು

ಶ್ರೀಮತಿ ಇಂದಿರಾಗಾಂಡಿ ಮಹಿಳಾ ಕಾಲೇಜು ಸಾಗರ

ಇಪ್ಪತ್ತನೇಯ ಶತಮಾನದ ಮೊದಲ ದಶಕದಲ್ಲಿ ಕನ್ನಡ ಭಾಷೆ ಸಾಹಿತ್ಯಗಳ ಸ್ಥಿತಿ ಅನಾಧಿ ಮಗುವಿಗೆ ಹಾಗೆ ಕಂಡಿತ್ತು ಅದನ್ನು ಕೈ ಹಿಡಿದು ಕಾಪಾಡಿದ ಕೇತ್ತಿರ್ ಬಿ.ಎಂ.ಶ್ರೀ ಅವರಿಗೆ ಸಲ್ಲಿತ್ತದೆ. ‘ವೈಚಾರಿಕತೆ ಎಂದರೆ ವಿಚಾರಕ್ಕೆ ಸಂಬಂಧಿಸಿದ್ದ ಎಂದರ್ಥ’ ‘ವಿಚಾರ ಎಂದರೆ ವಿಷಯ ವಿಮರ್ಶೆ ವಿವೇಕ ಆಲೋಚನೆ ತಿಳಿವಳಿಕೆ ಎಂದೆಲ್ಲಾ ಅರ್ಥಗಳಿರುವ ಭಾವಮಾರ್ಗತೆಯನ್ನೊಳಗೊಂಡದ್ದು ಸಾಹಿತ್ಯ ಕನ್ನಡದಲ್ಲಿ ವಿಚಾರ ಪ್ರಾಚೀನದಿಂದಲೂ ಸಾಹಿತ್ಯದ ಒಂದು ಭಾಗವಾಗಿಯೇ ಬೆಳೆದು ಬಂದಿದೆ. ಘ.ಗು, ಹಳಕಟ್ಟಿ, ಉತ್ತಂಗಿ, ಜೆನ್ನಪ್ಪ, ಶಂಭಾ ಜೋಶಿ, ಮುಂತಾದವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಮೃದ್ಧ ವೈಚಾರಿಕ ಸಾಹಿತ್ಯ ರಚನೆಯಾಗಿದೆ. ಅದರ ಅಧ್ಯಯನ ನಿಜವಾಗಿಯೂ ನಮಗೆ ಹೊಸ ಜಗತ್ತಿನ ದರ್ಶನ ಮಾಡಿಸುತ್ತದೆ. ಮನುಷ್ಯ ವಿಚಾರವಂತನಾಗಿದ್ದರೆ, ಪ್ರಯೋಜನವಾದರೂ ಏನಿದೆ. ಅವನು ಬದುಕಿ ಜಗತ್ತು ಇರುವರೆಗೆ ಏನು ಚಿಂತಿಸದೆ ಎಂಬ ಕುಶಾಹಲ ಇರುವ ಮನುಷ್ಯನ ಮುಂದೆ ನಾನೇನು ಚಿಂತಿಸಬೇಕು, ಎಂಬ ಪ್ರಯತ್ನದಲ್ಲಿರುತ್ತಾನೆ. ಅದೇ ನಿಜವಾಗಿಯೂ ಬದುಕಿನ ಜೀವಂತಿಕೆ ವಿಚಾರ ಸಾಹಿತ್ಯಕ್ಕೆ ನಿಜವಾದ ಮದ್ದ. ಇದಕ್ಕೆ ಮೂರಂಭಾವಿಯಾಗಿ ಬೇಂದ್ರೆಯವರ ಮೂಲ ಕಾವ್ಯಧೋರಣೆ ಯಾವುದು ಎನ್ನುವುದನ್ನು ಕವನಗಳ ಪರೀಕ್ಷೆಯಿಂದಲೇ ಗುರುತಿಸುವುದೆ ಬಹು ಮುಖ್ಯವಾಗಿದೆ. ಆ ಮೂಲಭೂತ ಧೋರಣೆ ಪರಂಪರೆ ಪರಿಸರಗಳೆರಡರಿಂದಲೂ ರೂಪಗೊಳ್ಳುವಂತಹದು ವೈದಿಕ ಶ್ರದ್ಧೆಯಲ್ಲಿ ಹದವಾದ “ನೀ ಹಿಂಗ ನೋಡಬ್ಬಾಡ ನನ್ನ” ಎನ್ನುವ ಬೇಂದ್ರೆಯವರ ಜೀತನ ಕಾಲಾನುಕ್ರಮದಲ್ಲಿ ಜನಪದ ವೈಶಿಷ್ಟ್ಯಗಳನ್ನು ರೂಢಿಸಿಕೊಂಡು ಒಂದು ಪಾಕಕ್ಕೆ ಏರಿದ್ದ ಸೋಜಗರ ಸಂಗತಿ . ಸಂಸ್ಕೃತ ವಾಜ್ಞಾಯದ ಶೃತಿ-ಸೃತಿಗಳ ಅರಿವಿನಲ್ಲಿ ಉಸಿರಾಡುವ ಕವಿ ಜನಪದ ದೇಸಿ ದಾತುಗಳನ್ನು ಮೈಗೂಡಿಸಿಕೊಂಡಾಗ ಆತನ ಕಾವ್ಯಸ್ವರೂಪದಲ್ಲಿ ಗಮನಾರ್ಹ ಬದಲಾವಣೆಯಾಗುವುದು ಅನಿವಾರ್ಯ ಅಭಿಜಾತ ವಿಚಾರ ಮತ್ತು ಸಮಕಾಲೀನ ತತ್ತ್ವಗಳನ್ನು ಜಾನಪದ ಸಂವೇದನೆ ಎಷ್ಟು ಮಟ್ಟಿಗೆ ಅರಗಿಸಿಕೊಳ್ಳಲು ಶಕ್ತವಾಗಿದೆ ಎನ್ನುವುದು ಕಾವ್ಯದ ಮೌಲ್ಯ ನಿಷಾಯದಲ್ಲಿ ಪ್ರಮುಖ ಅಂಶವಾಗುತ್ತದೆ. ಅದು ಮೂಲಭೂತ ಧೋರಣೆಯನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ವಿಚಾರ ಸಾಹಿತ್ಯ ಮುಖ್ಯವಾಗಿ ಸೂಕ್ಷ್ಮವಾದ ವಿಚಾರಗಳನ್ನು ಪಟ್ಟಭದ್ರತೆಗಳನ್ನು ಮೂಲತಃ ಮನುಷ್ಯರ ಸಾಂಪ್ರದಾಯಿಕ ಬಂಧನಗಳ ಕಟ್ಟಿಪಡುಳಿಂದ ಬಿಡುಗಡೆ ಮಾಡುವ ಪ್ರಯತ್ನವನ್ನು ಮಾಡುತ್ತದೆ. ಒಬ್ಬ ಮನುಷ್ಯ ವಿಚಾರ ಮಾಡತೋಡಿದನೆಂದರೆ ಅವನು ಅಷ್ಟರ ಮಟ್ಟಿಗೆ ಬಿಡುಗಡೆ

ಹೊಂದಿದವನೆಂದೇ ಅಥ ವಿಚಾರ ಸಾಹಿತ್ಯ ಮುಖ್ಯವಾಗಿ ತಾಕಿಕವಾದದ್ದು ಮತ್ತು ತನ್ನನ್ನು ತಾನೇ ಅಧ್ಯಯನಕ್ಕೆ ಒಳಗು ಮಾಡಿಕೊಳ್ಳುವ ವಿಚಾರ ಹಾಗೇ ದೇವರು ಧರ್ಮ ಸಮಾಕಾಲೀನ ಸಮಸ್ಯೆಗಳ ಮನುಷ್ಯನ ಅಧ್ಯಯನವು ಆಗುತ್ತದೆ. ಆ ಮೂಲಕ ಸಮಾಜದಲ್ಲಿ ನಡೆಯುವ ವಂಚನೆ ಮೋಸ ಭ್ರಷ್ಟತೆ, ದೇವರ ಹೆಸರಿನಲ್ಲಿ ಸೃಷ್ಟಿಯಾದ ಪುರೋಹಿಯಶಾಯೆಂಬ ಏಜಂಟಗಿರಿ ಇವೆಲ್ಲವು ಈ ಹಿನ್ನೆಲ್ಲೇಯಲ್ಲಿ ಜೀವ ಪಡೆದವು. ಭಾರತೀಯ ತತ್ವಶಾಸ್ತ್ರ ದೇಹ ಮತ್ತು ಆತ್ಮಗಳ ವಿಚಾರವಾಗಿಯೇ ಮನುಷ್ಯನನ್ನು ಕಡೆಗಳಿಸಿದವು. ಹಾಗೇಯೇ ದೇವರ ಪ್ರಭಾವಣೀಯೇ ಧರ್ಮ, ಧರ್ಮ ಬದುಕಿನ ಬಹಳ ಪರಿಷ್ಕಾರ ಪದ್ಧತಿ ಬಸವಣ್ಣನವರ ಪ್ರಕಾರ ‘ದಯವೇ ಧರ್ಮದ ಮೂಲವಯ್ಯಾ’ ಹುಟ್ಟಿನ ಶ್ರೇಷ್ಠತೆಯ ಕಾರಣದಿಂದ ಆರಂಭವಾಗಿ ಒಂದು ನಿಗದಿತ ಪದ್ಧತಿಯನ್ನು ಅನುಸರಿಸುವರಿಗೆ ಧರ್ಮ + ಜೀವಂತವಾಗಿರುತ್ತದೆ.

ಅಂತಹ ಆಚರಣೆಗಳಿಗೆನ್ನೇತರಿಕ್ವಾದ ಜನರನ್ನು ಧರ್ಮಾನುಯಾಯಿಗಳು ದ್ವೇಷಿಸುತ್ತಾರೆ, ಧರ್ಮ ವಾಸತ್ವವಾಗಿ ಎಲ್ಲರಲ್ಲಿ ಸದ್ಗಾರ್ಯ ತ್ರೀತಿಯನ್ನು ಕಾಣುವಂತೆ ಮಾಡಬೇಕಾಗಿತ್ತು ಆದರೆ ದ್ವೇಷದ ದಳ್ಳಿರಿಯನ್ನು ಉದ್ದೀಪಿಸುತ್ತದೆ. ಸಮಾಕಾಲಿನ ಸಮಸ್ಯೆಯೊಂದಕ್ಕೆ ವಿಚಾರ ಸಾಹಿತ್ಯದಲ್ಲಿ ತತ್ಕಾಣವೇ ಪ್ರತಿಕ್ರಿಯಿಸುತ್ತಾರೆ. ಆ ಮೂಲಕವಾಗಿಯೇ ಸಮಸ್ಯೆಯ ಮರವಾಗಿಯಷ್ಟೆ ವಿರುದ್ಧಗಿಯೂ ಅದು ಮಾತನಾಡತೊಡಗುತ್ತದೆ. ಸಮಸ್ಯೆಯ ಹುಟ್ಟು ಬೆಳವಣಿಗೆ ಮತ್ತು ಅಂತ್ಯದವರಗೆ ಸಕ್ರೀಯವಾಗಿ ಭಾಗವಹಿಸುತ್ತದೆ.

“ಒಡಲ ನೂಲಿನಿಂದ ನೇಯುವಂತೆ ಜೀಡ ಜಾಲಸ

ತನ್ನ ದೃವರೇಷೆ ಬರೆಯುವಂತೆ ತಾನೆ ಭಾಲಾ” ಮ.ಸಂ

389

ಹುಟ್ಟು ಸಾವಿನ ದ್ವಂದ್ವಗಳನ್ನು ಒಳಗೊಳ್ಳುವ ಸೃಷ್ಟಿಕೆಯೆಯ ಬೆಗೆನ ಅತ್ಯಂತ ಸಫಲ ಕವನಗಳಲ್ಲಿ ‘ಮೀನಕೇತು’ ಮುಖ್ಯವಾಗಿದೆ. ಈ ಕವನದಲ್ಲಿ ಬರುವಕಾಮ, ಕರ್ಣ, ಮತ್ತು ಬಾಲಕೇಷ್ಟನ ಬಗೆಗಿನ ಮಿಥ್ರ ಗಳ ಮತ್ತು ಘಲವಂತಿಕೆಯ ಸಂಕೇತಗಳು ಕಾವ್ಯಸೃಷ್ಟಿಯ ಬಗೆಗಿನ ಸಂಕೀರ್ಣವಾದ ಅನುಭವವನ್ನು ಕೊಡುತ್ತವೆ.

‘ಪೇಳಯದ ಎದಿಮ್ಮಾಲೆ

ಆಲದ ಎಲೆಯೋ’

ಮ.ಸಂ 117

ಇಲಿ ‘ಹಡಿದವರ ತಿನ್ನುವ ಮೂರಿಕ ಕವಿಯ ವೃಕ್ಷತ್ವವನ್ನು ‘ಅಹಂ’ ಅನ್ನ ನಾಶ ಮಾಡುವ ಕವನವೇ ಆಗಿದೆ. ಕಾವ್ಯದ ಹುಟ್ಟಿಗೆ ಕವಿ ನಿಮಿತ್ತ ಮಾತ್ರವಾಗಿದ್ದರಿಂದ ಮತ್ತು ಕವನ ಸ್ವಯಂಭೂತ ಆಗಿದ್ದರಿಂದ.

ಕುಂತಿಯ ಕಿವಿಗೆ

ಕನ್ನಡ ಕವರಾ

ಆಗಿರುವ ಕರ್ಣಕಾವ್ಯಕ್ಕೆ ಇನ್ನೊಂದು ಸಮಭ್ರ ಸಂಕೀರ್ತವಾಗುತ್ತಾನೆ/ ಕವಿಯ ವ್ಯಕ್ತಿತ್ವ ಲಯವಾದರೂ ಅವನ ‘ಜೀವಾ’ ಕಾವ್ಯ ಸೃಷ್ಟಿಯ ಫಲವಂತಿಕೆಯಲ್ಲಿ ಸಾಫಲ್ಯ ಪಡೆಯುತ್ತದೆ. ಅದೊಂದು ಕಾಣಿಕೆಯ ಕುರುಹು ಸೂರ್ಯನ ಸ್ವರ್ಚದಿಂದ ಕುಂತಿ ಕರ್ಣನನ್ನು ಹಡೆದು ತೇಲಿ ಬಿಟ್ಟಂತೆ ಎಂಬಲ್ಲಿ ಕವಿಯ ಪ್ರತಿಭೆಯು ಸರ್ವ ಜನಸಾಗರದಲ್ಲಿ ತೇಲಿ ಬರುತ್ತದೆ.

ಮುಂಗಾರು ಹನಿಗೆ

ಅರಳಿತ್ತು ಮಣ್ಣ

ಹೊಡೆದಾಯಿತ್ತು ನೇಗಿಲಾ

ಈ ನಿಗೂಡವಾದ ಸೃಷ್ಟಿಯೆ ಕವಿಯ ಸುಪ್ತಿ ಪ್ರಜ್ಞೆಯ ಆಳದಲ್ಲೇ ನಡೆಯುತ್ತದೆ. ಅನುಭವವಾದರೂ ಅಧ್ರವಾಗದ ಸಂದಿಗ್ಧ ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಕಾವ್ಯಸೃಷ್ಟಿಯಲ್ಲಿ ವ್ಯಕ್ತಿತ್ವ ಲಯವಾದರೂ ಜೊತೆಗೆ ಅವನ ಜಾಗೃತಿ ಪ್ರಜ್ಞೆಯ ಉದ್ದೇಷಗಾರಿಕೆ ಕೂಡಾ ಲಯವಾಗುತ್ತದೆ.

ಬೇಂದ್ರೇಯವರ ಕವನಗಳು ಮಾನವೀಯತೆಯ ಸೋಗಡನ್ನು ಕೊಡುವುದಕ್ಕೆ ಕಾರಣವಾಗುತ್ತದೆ. ಮನುಷ್ಯನ ಸಂದರ್ಭದ ಪರಿಸರವನ್ನು ಮನಃಸ್ಥಿಯನ್ನು ಉತ್ತೃಟವಾದ ಒಂದು ಕ್ಷಣದ ಭಾವ ಸ್ಥಿಯನ್ನು ಹೊತ್ತು ತರುತ್ತವೆ. ಇಬವರು ಸಾಧಿಸಿಸ ಸೂಕ್ತಮತೆ ಮತ್ತು ಸಂಕೀರ್ಣತೆಗಳು ಅವರ ಸ್ವಂತದ ಕೊಡುಗೆಗಳಾಗಿವೆ. ಅವುಗಳ ಮೂಲಕ ಜನಾಂಗದ ಭಾವಸ್ವಂದನೆಯನ್ನು ಅಗಾಧವಾಗಿ ಕಾಣಬಹುದಾಗಿದೆ.

ಹುವೆಂಪು ಕಾವ್ಯದ ಎಲ್ಲಾ ಕವನಗಳಲ್ಲಿ ವೈಚಾರಿಕಚಾಗದ ವಸ್ತುಗಳೇ ಇಲ್ಲ ಎನ್ನಬಹುದು ಇವರಿಂದ ಕಾವ್ಯಲೋಕದಲ್ಲಿ ತಮ್ಮ ವಿಶಿಷ್ಟ ಕೃತಿಯಿಂದ ಹುವೆಂಪು ಯುಗವನ್ನೇ ಸೃಷ್ಟಿಸಿದರು ಮುಖ್ಯವಾಗಿ ಅವರ ವೈಚಾರಿಕ ನಿಲುವು ವೈಚಾರಿಕ ದೃಷ್ಟಿಯಿಂದ ಪ್ರೇರಿತವಾದದ್ದು ಹೋಷತ್ವಿವಾದದ್ದು ಕವಿಯಾಗಿ ಅವರ ಭಾವಕರೆಯಲ್ಲಿ ಕರಗಿ ಹೋಗುವರಲ್ಲ ತಮ್ಮ ಕಲಾಸುಂದರಿಯ ಮುನ್ನವಿಯಲ್ಲಿ ನಿಜವಾದ ಕಾವ್ಯದ ಸ್ವರೂಪವೇನೆಂಬುದನ್ನು ಗಂಭಿರವಾಗಿ ವಿವೇಚಿಸಿದ್ದಾರೆ ಜಗದಂತಹ ಯಾತ್ರೆಯಲ್ಲಿ ಅಕ್ಷಯರಸ ಪಾತ್ರೆಯಲ್ಲಿ .

ಓ ಮೃತ್ಯು ಮಾಧುರಿ

ತುಂಬಿ ಹಷ್ರ ಶೋಕಮಂ ಸೃಜಪ ನರಕ ನಾಕಮಂ.

.....ಹೇ ಬೆರೆಂತನೇಂದಿರೆ

{ಕಲಾ ಸುಂದರಿ ಪು.ಸಂ 189}

ಕಲಾಸುಂದರಿ ಸರಸಿಯಾದರೂ ಮಾಹಾತಪಸ್ಸಿನಿ ಎಂದೇ ಪ್ರಾರಂಭವಾಗುವ ಆ ಪ್ರತಿಪಾದನೆಯಲ್ಲಿ ಆಳವಾದ ಚಿಂತನಾಶೀಲತೆಯಿಂದ ಮೂಡಿಬಂದ ವಿಚಾರಸೂತ್ರಗಳು ಹರಳಗಟ್ಟಿ ಹೊಳೆಯುತ್ತವೆ.

ಕಾವ್ಯದ ಆನಂದ ಬೂರಗದ ಅರಳಿಯಂತೆ ಹಗುರವಾದ ಧ್ಯಾನಮಯವೂ ತತ್ವಶೀಲವೂ ಆದ ಪಜ್ಞದ ಹೊಳಪನ್ನು ಪಡೆಯಬೇಕೆಂಬುದನ್ನು ಅವು ಎತ್ತಿ ಹಿಡಿಯುತ್ತವೆ.

ವಿಜ್ಞಾನ, ತತ್ವಶಾಸ್ತ್ರ, ಇವುಗಳ ಭದ್ರವಾದ ತಳಹದಿಯ ಮೇಲೆ ಮಾಡಿದ ದರ್ಶನ ಕಾವ್ಯದ ಕಣ್ಣು ಎಂಬುದನ್ನು ಅಲಲಿ ಅತ್ಯಂತ ವೈಚಾರಿಕವಾಗಿ ವಿವೇಚಿಸಿದ್ದಾರೆ. ಅವರ ಪ್ರಕೃತಿಗೀತಗಳಾಗಲಿ ಆಧ್ಯಾತ್ಮಿಕ ಗೀತಗಳಾಗಲಿ ಸಾಮಾಜಿಕ ಪ್ರಜ್ಞೆಯ ಕ್ರಾಂತಿಕಾರಕ ಗೀತಗಳಾಗಲಿ ಹೊನೆಗೆ ಪ್ರಣಯಗೀತಗಳಾಗಲೇ ಎಲ್ಲಾಲ್ಲೀಯೂ ಅವರ ಈ ದಾರ್ಶನಿಕ ಮಾಹಾಕಾವ್ಯವಂತೂ ಪರಿಮಾಣ ಜೀವನ ದರ್ಶನವನ್ನು ಅದರ ಎಲ್ಲ ಸ್ತರಗಳಲ್ಲಿ ಜೀವಂತವಾಗಿ ಹಿಡಿದಿಟ್ಟಿದೆ. ವೈಚಾರಿಕತೆ ಕುವೆಂಪು ಅವರ ಹೃದಯಕ್ಕೆ ತೀರ ಹತ್ತಿರವಾಗಿದ್ದ ಪವಿತ್ರ ಗಂಭೀರ ವಿಷಯ ಬಾಲ್ಯದಲ್ಲಿಯೇ ಅತ್ಯಂತ ತಿಳವಳಿಕೆ ಬರುತ್ತಿದ್ದಂತೆಯೇ ಮೌಷ್ಯ ವಿರೋಧಿಯಾಗುತ್ತಾರೆ. ಎಲ್ಲಾ ಗೊಡ್ಡ ಸಂಪ್ರದಾಯಗಳನ್ನು ಸಾರಾಸಾಗಟವಾಗಿ ತಿರಸ್ತಿರಿಸುತ್ತಾರೆ. ಹೊದಡೆಯಲಲ್ಲಾ ಮೌಷ್ಯ ವಿರೋಧಿ ಪ್ರಸಾರ ಕೈಗೊಳ್ಳುತ್ತಾರೆ. ಮತಿ ಮಾನವನ ಸವ್ರಾತ್ಮಾಪ್ತ ಆಯುಧವೆಂದು ಆತ್ಮೀಯಾಗಿ ನರಂಕುಶಮತಿಗಳಾಗಿರಂದಂ ಸಾರುತ್ತಾರೆ ವಿಚಾರವಿಲ್ಲದ ವೇಷ್ಟ ದೃಷ್ಟಿಯಿಂದಲೂ ಹಾನಿಕಾರಕವಾದುದೆಂದು ಪರೀಕ್ಷೆ, ವಿಮರ್ಶೆ, ವಿಚಾರ ಇವೆಲ್ಲಾ, ಸದಾ ವೈಚಾರಿಕತೆಯಲ್ಲಿ ಶೊಡಗಿ ಸನ್ನತಿಯನ್ನು ಸಾರುತ್ತಾ ಸಾಗಬೇಕು ಎನ್ನುತ್ತಾರೆ.

ಸಾಂಪ್ರದಾಯಿಕ ಚೌಕಟ್ಟಗಳನ್ನು ಸ್ವಂತಿಕೆಗೆ ಅನುವ ಮಾಡಿಕೊಡುವ ಪ್ರಕ್ರಿಯವನ್ನು ಬೇಂದ್ರೆ ಕೆಲವು ಪರಿಕಲ್ಪನೆಗಳನ್ನು ದುಡಿಸಿಕೊಳ್ಳುವುದರಲ್ಲಿ ಗುರುತಿಸಬಹುದು ಬದುಕು ಭಗವಂತನಲೀಲೆಯನ್ನುವುದು ಜನಾಂಗದ ಒಂದು ಮುಖ್ಯ ಮಿಥಾಗಿದೆ. ಸಾಂಪ್ರದಾಯಿಕ ತತ್ವಜ್ಞಾನದಲ್ಲಿ ರೀತಿಯ ಪರಿಕಲ್ಪನೇಯಲ್ಲಿ ಬದುಕಿನ ಸತ್ಯವನ್ನು ಪ್ರಸ್ತುತತೆಯನ್ನು ಅಲ್ಲಗಳೆಯುವ ಸಿದ್ಧಾಂತ ಆಗಿದೆ. ಲೌಕಿಕದಲ್ಲಿ ಕಾಣುವ ಲಿಲೇ ಗೋಣವಾಗಿದ್ದ ಈ ಲಿಲೇಯ ಹಿಂದಿರುವ ಅಲೌಕಿಕ ಶಕ್ತಿ ಮುಖ್ಯವಾಗಿಬಿಡುತ್ತದೆ. ಬೇಂದ್ರೆಯವರಿಗೆ ಈ ಜಗತ್ತಿನಲ್ಲಿ ಯಾವುದು ಜೀಟಿ ಆಗಿ ಕಾಣುವಿದಿಲ್ಲ ಅಲ್ಲದೇ ಪ್ರತಿಯೊಂದು ವಸ್ತುವಿನ ವಿಶಿಷ್ಟತೆ ಬದಿಕಿನ ಅರ್ಥವಂತಿಕೆಯ ಅಂಗವಾಗಿದೆ.

“ನೂರು ಮರ ನೂರು ಸ್ವರ
ಒಂದೊಂದು ಅತಿ ಮದುರ”.....

ಪು.ಸಂ.219

ಜಗತ್ತಿನ ಬಹುಮುಖಿತ್ವ ಅದರ ಹಿಂದಿರುವ ಏಕತ್ವದ ಅಭಿವೃತ್ತಿಯನ್ನುವುದು ಸಾಂಪ್ರದಾಯಿಕ ತಾತ್ಕ್ವಿಕತೆ ಇದನ್ನು ಒಟ್ಟಿಕೊಳ್ಳುವ ಬೇಂದ್ರೆಯರವರು ಒಟ್ಟಿಕೊಡುವುದು ಬಹುಮುಖಿತ್ವದ ಮೇಲೆ ಏಕತ್ವದ ಅರಿವಿನ ಪ್ರಯೋಜನವೆಂದರೆ ಬಹುಮುಖಿತ್ವವನ್ನು ನುರುಮ್ಮೆಳವಾಗಿ ಸ್ವೀಕರಿಸುವುದು ಸಾಧ್ಯವಾಗುತ್ತದೆ. ಬೇಂದ್ರೆಯವರ ಕಾವ್ಯದಲ್ಲಿ ತಾತ್ಕ್ವಿಕತೆಯ ವಿಚಾರವನ್ನು ಆಲೋಚಿಸುವಾಗ ಶಿಷ್ಟಕಾವ್ಯದಲ್ಲಿ ವೈಚಾರಿಕತೆ ಅಭಿವೃತ್ತಿವಾಗು ವಿಶಿಷ್ಟವಾದ ರೀತಿ ನಮ್ಮ ಮನಸ್ಸಿನಲ್ಲಿರಬೇಕು.

ಅಮೂರ್ಖವಾದ ತಾತ್ಕಾರ್ತಿಕತೆ ಜಾನಪದ ಕಾವ್ಯದ ಸ್ವಭಾವಕ್ಕೆ ಹೋರತಾಗಿದೆ. ನುಡಿಗಟ್ಟಿ ಆಚರಣೆ ಮತ್ತು ಮಿಥಾಗಳ ಮೂಲಕ ವ್ಯಕ್ತವಾಗುವ ವೈಚಾರಿಕತೆ ಜಾನಪದ ಕಾವ್ಯದಲ್ಲಿ ಅನುಭವದ ಮೂರ್ಖತೆಯ ಒಂದು ಅಂಶವಾಗಿರುತ್ತದೆ. ಪ್ರತಿಮೆ ಮತ್ತು ರೂಪಕಗಳ ಮೂಲಕ ಅಭಿವೃದ್ಧಿಕವಾಗುವ ಈ ವೈಚಾರಿಕತೆ ಜನಾಂಗದ ಪ್ರಜ್ಞೆಯಲ್ಲಿ ಅದ್ದಿ ಹೊಗಿರುವ ಅಂಶಗಳನ್ನು ಮಾತ್ರ ಒಳಗೊಳ್ಳುತ್ತದೆ. ಜಾನಪದ ಕಾವ್ಯ ವೈಚಾರಿಕತೆಯ ಸೂಕ್ತಗಳನ್ನು ಒಳಗೊಳ್ಳಬಾರದು ಎನ್ನುವುದು ಒಂದು ಮೂರ್ಖಗ್ರಹ ಮಾತ್ರವಾಗಿದೆ. ಜಾನಪದ ಕಾವ್ಯದಲ್ಲಿಯ ವೈಚಾರಿಕ ರಚನೆಗಳು ಶಿಷ್ಟ ಕಾವ್ಯಕ್ಕೆಂತ ತೀರ ಬೇರೆಯಾಗಿರುವುದರಿಂದ ಇಂಥ ಭಾವನೆ ನಮ್ಮಲ್ಲಿ ನೆಲೆಯೂರಿದೆಯೆಂದು ಕಾಣುತ್ತದೆ.

ಹುವೆಂಪು ಅವರು ಪರೋಹಿತಸಾಹಿಯ ಕೇಂದ್ರಗಳಾದ ಗುಡಿ-ಚಚ್ಚು-ಮಸಿದಿಗಳನ್ನು ನಿರಾಕರಿಸುವ ನ ದ್ವನಿವಯೋಂದು ತುಂಬ ಪ್ರಧಾನವಾಗಿ ಕೇಳಿಬರುವ ಅಂಶವಾಗಿದೆ. ಆಧುನಿಕ ನವೋದಯ ಕನ್ನಡದ ಪ್ರಮುಖವಿಕವಿಗಳ ನಡುವೆ ಹುವೆಂಪು ಬೇರೆಯಾಗಿ ನಿಲ್ಲುವುದು ಈ ಕಾರಣದಿಂದಲೇ ‘ಗುಡಿಗಳಿವು ಪಾಟಿಗಳ ಭೋಗಿಗಳ ಗೂಡುಗಳು’ ಶಿವಗುಡಿಯ ಶಿವನು ಜೋಯಿಸರ ಶಿವನಂತೆ’ ಎಂದು ಹೇಳುತ್ತಾ ದೇವಸ್ಥಾನದ ಸಮೀಪಕ್ಕೆ ಹೋಗುವುದನ್ನು ನಿರಾಕರಿಸುತ್ತಾ ತಾನು ಮಾಡುವ ದೈನಂದಿನ ಕರ್ಮಗಳಲ್ಲ ತಾನು ಶಿವನನ್ನು ಕಾಣುತ್ತೇನೆ ಎನ್ನುವ ಭಲಗಾರನ ದಿಟ್ಟತನದ ಇಂದು ತುಂಬಾ ಕ್ರಾಂತಿಕಾರಕವಾದದ್ದು ಎಂದು ಬೇರೆ ಹೇಳಬೇಕಾಗಿಲ್ಲ ಇಂದು ಎಲ್ಲೆಂದರಲ್ಲಿ ಕಾಲೇಜು ಕಾಶಾಫನೆ ಸಕಾರಿ ಕಫೇರಿಗಳ ಆವರಣದಲ್ಲಿ ಗುಡಿಗಳನ್ನು ನಿರ್ಮಿಸುತ್ತಿರುವುದನ್ನು ನೋಡಿದರೆ ಮರೋಹಿತ ಸಂಸ್ಕೃತಿಯು ಇನ್ನೂ ಜೀವಂತವಾಗಿರುವುದು ಗಮನಕ್ಕೆ ಬರುವುದಲ್ಲದೆ, ಬುದ್ಧ, ಬಸವ, ಅಂಬೇಢರ್ ಹುವೆಂಪು ಸಾರಿದ ನಿರಂಕುಶಮತಿತ್ವ ನಿಂತುಹೋಗಿದೆ. ಜನರು ಮೌಡ್ಯ ಸಂಪ್ರದಾಯಗಳಿಗೆ ದಾಸರಾಗಿದ್ದ್ವಾರೆಂಬುದು ಮನದಟ್ಟಾಗುತ್ತದೆ.

“ ಬೆಂಕಿಯನಾರಿಸಿ ಬೂದಿಯ ಮಾಡಿ
ಆ ಬೂದಿಯ ಮಯಮಯ ಕೊಂಡಾಡಿ “

ಸಂಪುಟ 1 ಪು, 416

ಮೇಲಿನ ಕವಿತೆಯೊಳಗೆ ಹುವೆಂಪು ಮಾನವ ಮಿತಿಗೆ ಮತ್ತು ಕವಿಯುವ ಕತ್ತಲೆಯೊಳಗೆ ಅವಿತಿರುವನು ಹತ್ತಿಸಿರುವನ್ನು ಅಗೋಂಡಕರಿಂದ ನಿಂದಿಸುತ್ತಾ ಮಿಂಚುವ ಮಾಜಾರಿಯ ಅಥವಾ ಮರೋಹಿಯ ಶಾಹಿಯ ಕುತ್ತಿರುವನ್ನು ಚಿತ್ರಿಸುವ ಕ್ರಮ ಒಂದು ಸರ್ವಕಾಲಿಕ ಸತ್ಯದ ಪ್ರತಿಮೆಯಾಗಿದೆ.

ಗುಡಿಯೊಳಗೆ ಕಣ್ಣ ಮುಚ್ಚಿ ಬೆಳ್ಳಿಗಿರುತ್ತಿಹನಲ್ಲ ಭಕ್ತರ ರಕ್ತವ ಹೀರಿ ಕೊಬ್ಬಿಹರನಲ್ಲ ಗಂಟೆಜಾಗಟೆಗಳು ಬಡಿದು ಕುತ್ತಿಗೆ ಹಿಡಿದು ಕಡಲೆಡಗೆ ನೂಕಿರ್ದೆ ಎಂದು ಕರೆ ಕೊಡುವ ಹುವೆಂಪು ಅವರ ಎಷ್ಟೋ ಕವಿತೆಗಳು ಅವರ ಕ್ರಾಂತಿಕಾರೀ ವೈಚಾರಿಕತೆಯ ಪ್ರತಿನಿಧಿಗಳಂತಿವೆ ಅದರಲ್ಲಿಯೂ ಈಗ

ಉಲ್ಲೇಖಿಸಿದ ಎರಡು ಕವಿತೆಗಳನ್ನು ಕುವೆಂಪು ಬರೆದಿದ್ದು “ನಾರು ಹೊರಬನ್ನಿ ಆರೇಳು ದಶಕಗಳ ಹಿಂದೆ”.

ಆದರೆ ಇತ್ತೀಚಿನ ಕೆಲವು ದಶಕಗಳಿಂದ ದೇವರು- ಧರ್ಮ ದೇವಸ್ಥಾನಗಳ ಹೆಸರಿನಲ್ಲಿ ಧರ್ಮ ಮತ್ತು ರಾಜಕಾರಣಿಗಳ ಮೈತ್ರಿಯಿಂದ ನಮ್ಮ ರಾಷ್ಟ್ರದ ಬದುಕು ಕಲುಷಿತವಾಗುತ್ತಿರುವ ಅಸ್ವಸ್ಥಿತಿಯನ್ನು ಸಾಮಾಜಿಕ ಹಿನ್ನೆಲೆಯಲ್ಲಿ ನೋಡಿದರೆ ಕುವೆಂಪು ಅವರ ಈ ಕವಿತೆಗಳ ನಡುವೆ ‘ಸೋಮನಥಪುರ ದೇವಾಲಯ’ವನ್ನು ಕುರಿತು 1928ರಷ್ಟು ಹಿಂದೆಯೇ ಅವರು ಬರೆದ ಬಾಗಿಲೊಜು ಕ್ಷೇತ್ರದಲ್ಲಿ ಮುಗಿದು ಬಾ ಯಾತ್ರಿಕನೆ , ಶಿಲೆಯಲ್ಲಿನ ಗುಡಿಯು ಕಲೆಯ ನಲೆಯು’ ಎಂದು ಪ್ರಾರಂಭವಾಗುವ ಕವಿತೆ ಮೇಲುನೋಟಕ್ಕೆ ಕುವೆಂಪು ದೇವಾಲಯ ಪ್ರವೇಶಕ್ಕೆ ಹೊಡಲು ಕರೆದಂತೆ ಮತ್ತು ದೇವಸ್ಥಾನಗಳ ಪರವಾಗಿರುವೋತ್ತೆ ಭಾಸವಾದರೂ ಮೂಲತಃ ದೇವಸ್ಥಾನಗಳನ್ನು ಕುರಿತು ಕುವೆಂಪು ಅವರ ವ್ಯಜಾರಿಕತೆ ವಿರೋಧವೇನು ಇಲ್ಲ.

ಯಾಕೆಂದರೆ ಕುವೆಂಪು ದೇವಸ್ಥಾನ ವಿರೋಧಿಯೇನಲ್ಲ ಅವರ ವಿರೋಧವೇನಿದ್ದರು ದೇವಸ್ಥಾನಗಳನ್ನು ಸುಲಿಗೆಯ ಹಾಗೂ ಅಧರಹಿನ ಸಂಪ್ರದಾಯಗಳ ಕೇಂದ್ರವಾಗಿ ಮಾಡಿಕೊಂಡ ಪುರೋಹಿತಶಾಹಿಯೆ ಪ್ರವೃತ್ತಿಗಳನ್ನು ಕುರಿತು ಗಂಟೆಗಳ ದನಿಯಲ್ಲಿ ಜಾಗಟಿಗಳಿಲ್ಲ ಕರ್ಮಾರದಾರತಿಯ ಜೋತಿಯಿಲ್ಲ ಎನ್ನುವ ಕಾರಣಕ್ಕೆ ತನ್ನ ಶಿಲ್ಪಕಲಾವೈಭವದಿಂದ ‘ಭಗವಂತನಾನಂದ ಮೂರ್ತಿಗೊಂಡಿರುವ ಈ ದೇವಸ್ಥಾನಕ್ಕೆ ಕುವೆಂಪು ಯಾತ್ರಿಕರನ್ನು ಕರೆಯುತ್ತಾರೆ’.

ಬೇಂದ್ರೇಯವರಿಗೆ ಭೌತಿಕ ಸೃಷ್ಟಿ, ಜೈವಿಕ ಸೃಷ್ಟಿ, ಮತ್ತು ಕಾವ್ಯ ಸೃಷ್ಟಿ ಇವು ಮೂಲತಃ ಒಂದೇ ಬಗೆಯ ಪ್ರಕ್ರಿಯೆಗಳಾಗಿದ್ದವು ಒಂದೇ ಜೀವಶಕ್ತಿ ಮೂಲ ಸೋತ ಪ್ರಕೃತಿ ಮುಷರಾಗಿ ಎರಡಾಗುವುದು ವಿಶ್ವಸೇಷಿಯ ಲೀಲೆಯಾಗಿದ್ದರೆ ತಾಯಿಯ ಗಭರದಲ್ಲಿ ‘ಗಭಿಕರಿಸಿದ ಪಿಂಡವೋಂದು ಬೆಳೆದು ಹೊಬಬರುವ ಲೀಲೆ ಜೈವಿಕ ಸೃಷ್ಟಿಯಲ್ಲಿದೆ. ಕವಿಯ ಮನಸ್ಸಿನಲ್ಲಿ “ವಾದ ಭಾವವೋಂದು ಕಾವ್ಯದ ರೂಪ ಪಡೆದುಕೊಂಡು ಹುಟ್ಟಿಬರುವ ಸೃಷ್ಟಿಯೂ ಅವರ ದೃಷ್ಟಿಯಲ್ಲಿ ಇಷ್ಟೇ ನಿಗೂಢವಾಗಿದೆ. ಈ ನಿಗೂಢವಾದ ಸೃಷ್ಟಿಯೆಯಲ್ಲಿ ಕವಿಯ ಜಾಗೃತ ಪ್ರಜ್ಞೆಯ ಅಂಶ ತೀರಾ ಗೊಣವಾಗಿದೆ.’

ನೀ ಹೊರಗೆ ಬಿದ್ದಿ

ಅಂತ ಪುಕಾರ ಆತು

-

ನೀ ಒಳಗೆ ಇದ್ದೀ ಅಂತ

ಪಿಸು ಆತ

ಹೀಗೆ ಹೋದ ಬುಧವರ ಬರಲೋಲ್ಲದ ಮತ್ತೆ ಶ್ರಾವಣ ಬಂತು

ಸಂಪುಟ 03, ಮ, ಸಂ 145.

ಬೆಂಕಿ, ಕೆಂಡ ಬೂದಿ

ಬೂದಿ ಕೆದಕಿದರೆ ಆತ್ಮೀಯ ಸಿಗೋಡೇನು?

ಬಳಿ-ಬಳಿ-ಬಳಿ

ಯಾರ ಬಳಿ

‘ಯಾರ ಬಳಿ’ ಎನ್ನುವ ಕವಿ ಮತ್ತು ಅವರ ಹೆಂಡತಿಯ ಆತ್ಮೀಯ ಸಂಬಂಧ ಈಗ ಅಷ್ಟೇ ಆತ್ಮೀಯವಾದ ಅವರ ಸಾವಿನ ಸಂಬಂಧವಾಗಿ ಬಿಟ್ಟಿದೆ. ಎನ್ನುವುದನ್ನು ಸೂಚಿಸುತ್ತದೆ.

ಕುವೆಂಪು ಸಾಹಿತ್ಯದ ತುಂಬಿದ್ದು ಈ ಅರಣ್ಯ ಸಂಸ್ಕೃತಿ, ನಾಗರಿಕತೆ ಅಥವಾ ಆಧುನಿಕತೆಗೆ ಮುಖಾಮುಶಿವಾಗುವಾಗಿನ ಪ್ರತಿಕ್ರಿಯೆ ಮತ್ತು ತಲ್ಲಣಗಳನ್ನು ಕುವೆಂಪು ಅವರ ಕೃತಿಗಳ ಗ್ರಹಿಸಿ ನಿರೂಪಿಸಿರುವ ಕ್ರಮ ವಿಶಿಷ್ಟವಾಗಿದೆ.

ಏಕಲವ್ಯನಿಗೂ ಹಸ್ತಿನಾಪುರದ ಪಾಠಿಕವ ರಾಜಕುಮಾರ ನಾಗರಿಕನಾದ ಅಜ್ಯನನಿಗೂ ನಡೆಯುವ ಮುಖಾಮುಶಿಯಯಲ್ಲಿ ವಚನರಾದ ಶ್ವನಂಥವರು ಅಸೂಯೆಯನ್ನು ಅರಿಯದವರು ಹೆಸರನ್ನು ಮರೆಯುಸುವ ಅಹಂಕಾರ ಅವರಿಗೆ ತಿಳಿಯದು ಹೆಸರಿನ ಆನೆ ಅದೊಂದು ನಾಗರಿಕರಿಗೆ ಮೀಸಲಾದ ಮನೋಜಾಡ್ಯವೇ ಸರಿ ನನಗೂ ಇದೆ. ನನಗಿರುವ ಹಾಗೆ ಒಂದು ಹೆಸರು ಆದರೆ ಅದು ಇರುವುದು ಅಹಂಕಾರವನ್ನು ಮರೆಯತಂದ ಅಲ್ಲ ಎನ್ನುವುದನ್ನು ನಿರ್ವೇದಿಸುವುದಕ್ಕೆ ಎನ್ನುತ್ತಾನೆ.

ನಯಕರಲ್ಲಿ ಶೂದ್ರ ವರ್ಗದವರು ಮೇಲುವರ್ಗದವರ ಪ್ರತಿಷ್ಠೆಯ ಕಾರಣದಿಂದ ತಮಗೆ ಚರಿತ್ರೆಯೂದ್ದಕ್ಕೂ ನಿರಾಕೃತವಾದ ಸವಲತ್ತು ಹಾಗೂ ಹಕ್ಕುಗಳಿಗಾಗಿ ಪ್ರತಿಭಟಿಸುವ ಆತ್ಮಪ್ರತ್ಯಯ ಮೋಲತವಾದ ವ್ಯಕ್ತಿತ್ವ ಉಳ್ಳವರು ತಾನು ಶೂದ್ರನಾದ ಕಾರಣದಿಂದ ಶೀಕ್ಷಣದ ಸವಲತ್ತುಗಳನ್ನು ಕರಗತಮಾಡಿಕೊಂಡಿರುವ ಏಕಲವ್ಯ ತಾನು ಶೂದ್ರನಂದುದರಿಂದಲೇ ತಪಸ್ಸನ್ನು ಕೈಗೊಳ್ಳಲುನರ್ಹನಂಬ ಮೇಲುವರ್ಗದ ಜನರ ಶಾಸ ಬುದ್ಧಿಯನ್ನು ನಿರ್ಲಾಷ್ಟಿಸಿ ಶಿವ ಗುಡಿಯ ಪೂಜಾರಿಗಳ ದೇವಸ್ಥಾನದ ಹತ್ತಿರಕ್ಕೆ ಸೇರಿಸದೆ ಹೋದಾಗ ಆ ದೇವಸ್ಥಾನವನ್ನೇ ದಿಟ್ಟತನದಿಂದ ತಿರಸ್ಕರಿಸಿ ತಾನು ಮಡುವ ದೈನಂದಿನ ಕರ್ಮಗಳಲ್ಲಿಯೇ ಶಿವನನ್ನು ಕಾಣುವ ಚಲಗಾರ ಇದರಲ್ಲಿ ಹೋಸ ಎಚ್ಚರದ ಮತ್ತು ಪ್ರತಿಭಟನೆಯ ವ್ಯಜಾರಿಕ ಆಕೃತಿಗಳಿವೆ.

‘ಹೋಗಿಲೆ ಮತ್ತು ಸೋವಿಯೇಟ್ ರಷ್ಯಾ ಎಂಬ ಕವಿತೆಯ ಮೂಲಕ ತೋರಿರುವ ಸೃಜನಾತ್ಮಕ ಪ್ರತಿಕ್ರಿಯ ವಿಶೇಷ ರೀತಿಯದಾಗಿದೆ. ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕು ಮಾಡುವ ಸಮಾನತೆಯನ್ನು ಒಂದು ಮೌಲ್ಯವೆಂದು ಒಮ್ಮೆ ಸಾಮ್ಯವಾವನು ಕುವೆಂಪು; ಹಿಂದಾಯಿತು ಓರ್ವರ ಗರ್ವದ ಕಾಲ ಇಮದು ಸರ್ವರ ಕಾಲ’ ಎಂದು ಘೋಷಿಸುತ್ತಾರೆ.

ಹೋಳಿಯುತಿದೆ ಹೋಳಿಯುತಿದೆ ಹೋಸಮತದ ಹಳೆಯಲ್ಲಿ

ಕೊಚ್ಚಿಹೊಗಲಿ ಬರಲಿ ವಿಜ್ಞಾನ ಬುದ್ದಿ'

ಸರ್ವರಿಗೆ ಸಮಭಾಷು ಸರ್ವರಿಗೆ ಸಮಾಲು ಎಂಬ ನವಯುಗ ವಾಣಿ ಘೋಷಿಸಿದೆ ಕೇಳಿ

{ಹೊಸಬಾಳಿನ ಗೀತೆ ಮು ಸಂ 373}

ಹೀಗೆ ಭೋರಿದುವ ಮತ್ತು ಅಗ್ನಿ ಪ್ರವಾಹ ದಿಕ್ಕು ದಿಕ್ಕಿಗೆ ಸಿಡಿಯೋಡೆದು ಅವರ ದೇಶ ದೇಹ ವಿವದ ಗ್ರಹ ಭೂಮಿ ಸೂರ್ಯ ಚಂದ್ರಾದಿಗಳಿಗಾಗಿ ರೂಪಗೊಂಡು ನನಗೆ ಈ ಭೂಗಭಫವೇ

ಸೆಲೆಮನೆಯಾಗಿ ಕಲ್ಲೀ ನನ್ನ ಮೃಯಾಗಿ ಶತಶತಮಾನಗಳಿಂದ ಸ್ಥಿತಗೊಂಡಿದ್ದೇನೆ. ಹೀಗಿರುವಾಗ ನನ್ನ ಜಡೆ ಹುಟ್ಟಿಕೊಂಡವರೆಲ್ಲ.

ಕಾಲಕ್ರಮಾಯಣ ಮರಗಿಡಗಳಾಗಿ ಮಾಡಿದವರು ಉಸಿರೆಳೆದು ಸೊಂಪಾಗಿ ಬೆಳೆದು ನಿಂತರು" ಮತ್ತೆ ಕೆಲವರು ಪ್ರಾಣಿ ರೂಪವನ್ನು ತಾಳಿ ಸಂಚರಿಸತ್ತೊಡಗಿದರು . ಮತ್ತೆ ಕೆಲವರೂ ಮನುಷ್ಯರಾಗಿ ಶತಶತಮಾನಗಳ ಕಾಲ ತಪ್ಪಿ ಹಾದಿಯನ್ನು ತುಳಿದು ಕೊನೆಗೆ ಬುದ್ದಿಶಕ್ತಿಯನ್ನು ಪಡೆದುಕೊಂಡು ನಾಗರಿಕರಾದರು ಇದು ಸೃಷ್ಟಿಯ ಇತಿಹಾಸ ವಿಜ್ಞಾನವು ನಿರೂಪಿಸಿದ ಅಧ್ಯಾತವನ್ನು ಕುವೆಂಪು ಕಾವ್ಯಮಯವಾಗಿ ವರ್ಣಿಸಲಾಗಿದೆ. ಎಲ್ಲ ಜಡತೆಯ ಬಯಕೆಯ ಜೈತನ್ಯ ಸಿದ್ಧಿಯೂ ಎನ್ನುವ ಜೈತನ್ಯವೇ ಇಲ್ಲಿ ದರ್ಶನವಾಗಿ ಸಾಹಿತ್ಯದಲ್ಲಿ ಅಭಿವೃದ್ಧಿಗೊಂಡಿರುವುದನ್ನು ಗುರುತಿಸಬಹುದು.

ಹೀಗೆ ವೈಚಾರಿಕತೆಯನ್ನು ನವೋದಯ ಕಾವ್ಯ ಪರಂಪರೆಯಲ್ಲಿ ಬೆಂದ್ರೆ-ಕುವೆಂಪು ತಮ್ಮ ಕಾವ್ಯ ಮುಖೇನ ಪ್ರಜರಪಡಿಸಿದರು ಅದು ಮುಂದಿನ ಶಲೇಮಾರಿನ ಮಾರ್ಗವು ಆಯಿತು ಹೀಗೆ ಇವರಿವರು ಮಹನೀಯರು ವೈಚಾರಿಕ ಪ್ರಖ್ಯಾತೆಯನ್ನು ಕನ್ನಡ ಕಾವ್ಯಕ್ಕೆ ಪ್ರೇರಣೆಯು ಆದಂತೆ ಮಾರ್ಗದರ್ಶಕರಾಗಿದ್ದಾರೆ, ಹಾಗಾಗಿ ಮೂರಣ ಜೀವನಸೃಷ್ಟಿ ಸಹಜ ವಿಕಾಸಗಳನ್ನು ಪಡೆಯುತ್ತಾ ಒಂದು ವಿಶ್ವಮಾನವ ಸಂದೇಶದಲ್ಲಿ ಪರ್ಯಾಯವಸನಾಗಿರುವುದನ್ನು ಇವರ ಕಾವ್ಯದ ಒಟ್ಟುನೋಡಿದಲ್ಲಿ ಕಂಡುಕೊಳ್ಳುವುದು ಅಷ್ಟೇ ಇಲ್ಲಿನ ಮುಖ್ಯ ಆಶಯವಾಗಿದೆ. ಮನುಜಮತ ವಿಶ್ವಪಥ ಆದರೆ ಅದು ಎಲೆತನದಿಂದಲೂ ಬೆಳೆದು ಸಂಕಲ್ಪ ಶಕ್ತಿಯ ಪರಿಣಾಮ ಹಾಗೆ ಕುವೆಂಪು ಅವರು ತಮ್ಮ ಬಹುಮುಖಿ ಕೃತಿಗಳಿಮದ ವಿಫಲ ಸಾಧನೆಯಿಂದ ಯುಗಶಕ್ತಿಯಾಗಿ ಬೆಳೆಯುವರು .

ಆಕಾರ ಗ್ರಂಥಗಳು

1. ಹಾಡೆ ಹಾಡಿಯ ತೋರಿತು: ಬೆಂದ್ರೆ, ಕುವೆಂಪು. ಪು.ಶಿ.ನ ಲೇಖಕರು ಎಜ್. ಎಸ್, ರಾಘವೇಂದ್ರ

ಪ್ರಕಾಶಕರು: ಬೆಂಗಳೂರು ಮೋರು , ಬುಕ್ ಹೌಸ್ ಗ್ರಂಥಮಾಲೆ ವರ್ಷ:1995

- 2.ಸಾಹಿತ್ಯರತ್ನ ಸಂಪುಟ

ಲೇಖಕರು :—ಎನ್.ಎಸ್, ಲಕ್ಷ್ಮೀನಾರಾಯಣ ಭಟ್ಟ

ಪ್ರಕಾಶಕರು: ನೇತ್ರೀ ಪ್ರಿಂಟರ್ಸ್ ಬೆಂಗಳೂರು

ವರ್ಷ: 2004

3. ಪರಿಶೀಲನ

ಲೇಖಕರು : - ಡಾ. ಎಸ್. ರತ್ನಮೃ

ಪ್ರಕಾಶಕರು: ಭಾಗ್ಯ ಎಂಟರ್ ಪ್ರೈಸ್‌ಸ್ ಬೆಂಗಳೂರು

ವರ್ಷ: 2007

4. ಕಾವ್ಯ ಸಂಗಾತಿ

ಲೇಖಕರು : - ಡಾ ಅಶೋಕ್ ನರೋಡೆ

ಪ್ರಕಾಶಕರು: ಪಿ. ವಿ. ಪಬ್ಲಿಕೇಷನ್ಸ್ ಬೆಂಗಳೂರು

ವರ್ಷ: 2009

5. ದೇಸಿ ಮಾರ್ಗ

ಲೇಖಕರು : - ಡಾ. ಕೆ. ಆರ್ ದುರ್ಗಾದಾಸ್

ಪ್ರಕಾಶಕರು: ಶ್ರೀ ಮಾಲತೀ ಪ್ರಕಳನ ಬೆಂಗಳೂರು

ವರ್ಷ: 2012

6. ಬೇಂದ್ರ ಶರೀಫರ ಕಾವ್ಯಯಾನ

ಲೇಖಕರು : - ಎಸ್. ಎಲ್. ದೇಶಪಾಂಡೆ

ಪ್ರಕಾಶಕರು: ದೇಸಿ ಮಸ್ತಕ ಬೆಂಗಳೂರು

ವರ್ಷ: 2013

7. ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ

ಲೇಖಕರು : - ಡಾ ಚಂದ್ರಶೇಖರ ರೊಟ್ಟಿಗ್ವಾಡ

ಪ್ರಕಾಶಕರು: ಸಾಹಿತ್ಯ ನಂದನ ಬೆಂಗಳೂರು

ವರ್ಷ: 2014

8. ಸಾಹಿತ್ಯ ಸಮಜ್

ಲೇಖಕರು :- ಡಾ ಶಿವಾನಂದ ಕೆಳಗಿನವರಿ

ಪ್ರಕಾಶಕರು: ಅನ್ನಪೂರ್ಣ ಪ್ರಕಾಶನ ಬೆಂಗಳೂರು

ವರ್ಷ: 2014

